



ಉತ್ತಮ ಅನುವಾದ

‘ಕ್ನಾತ್’ ಅನುವಾದಿತ ಸಣ್ಣಕಢೆ (ಮೂಲ: ॲ. ರಾಜನಾರಾಯಣ; ಕ: ಕ. ನಲ್ಲಿತಂಬಿ, ಸೇ. 30) ಜೆನ್ನಾಗಿದೆ. ನಲ್ಲಿತಂಬಿಯವರು ಬಹುಕಾಲದಿಂದ, ಕನ್ನಡದಿಂದ ತಮ್ಮಿಗೆ, ತಮಿನಿಂದ ಕನ್ನಡಕ್ಕೆ ಬಹಳಷ್ಟು ಕಥೆಗಳನ್ನು ಅನುವಾದಿಸಿಕೊಟ್ಟಿದ್ದಾರೆ. ಈ ಕಥೆಯನ್ನು ಸಹ ಅವರದೇ ಶೀಲಿಯಲ್ಲಿ, ಮೂಲ ಕಥೆಗೆ ಸ್ವಲ್ಪವಾ ಧಕ್ಕೆ ಬಾರದಂತೆ ಅನುವಾದಿಸಿದ್ದಾರೆ. ‘ಸುಧಾ ವಾರಪತ್ರಿಕೆಯನ್ನು 1968ರಿಂದ ಒಂದೇ ಒಂದು ಸಂಚಿಕೆಯನ್ನು ಬಿಡಡೆ ಬಿಡಿದ್ದೇನೆ.

—ಪಿಜಯಕುಮಾರ್ ಪಿ. ಡಿ., ಚೆಂಗಳೂರು

ಹಿತ್ತಲ ಹೊನ್ನು ಹಾಗೆಲು

‘ಹಿತ್ತಲ ಹೊನ್ನು ಹಾಗೆಲು’ ಲೇಖನ (ಸಂಚೋವ್ ರಾವ್ ಪೆಮುಂಡಿ, ಸೇ. 23) ಜೀಜ್ಞಕ್ಕಿಯೆ ಸರಿ ಇಲ್ಲದವರು, ಮಲೇರಿಯಾ ಬಾಧಿತರು, ಮಧುಮೇಹ ಖೀಡಿತರು ಮುಂತಾದವರಿಗೆ ಉಪಯುಕ್ತ ಮಾಹಿತಿ ಬಿಡಿಸಿದೆ.

—ಪಿ. ಜಯವಂತ ಷ್ಟೇ, ಕುಂದಾಪುರ

ದ್ವಿನಿಪುಣಿ ಕಢೆ

‘ಇಗೆಯ ಬೇಟ್’ ಸಣ್ಣಕಢೆ (ಕಲ್ಲೀಶ್ ಕುಂಬಾರ, ಸೇ. 23) ಜೆನ್ನಾಗಿ ಮೂಡಿಬಂದಿದೆ. ಇದು ಕಿಂನ ಹೇಳಿಗೆ ಒಳ್ಳೆಯ ಮಾರ್ಗದರ್ಶನ ಏಡುವ ಕಥೆ. ‘ನೀವೊಡನೆ ಪ್ರಯಾಸ ಪ್ರಕ್ರಿಯೆ ಮಾರ್ಗದರ್ಶನ ಏಡುವ ಕಥೆ... ಲಿಂಗ ಸಮಾನತೆಯ ದಾರಿಯಲ್ಲಿ ಹೊಸ ಹೆಚ್ಚೆ’ (ರಘುನಾಥ ಚ.ಹ.) ಬರಹ ಸಕಾಲಿಕ್ವಾ ಮೌಲ್ಯಾಯಿತವೂ ಆಗಿದೆ.

—ಬಿ. ಎಸ್. ಮುಕ್ಕೂರ್, ಹಲಗತ್ತಿ

ಉತ್ತಮ ಸಂದರ್ಭನ್

‘ಇವುದ ಕೆಲಸದಲ್ಲಿ ದಿನವೆಲ್ಲ ದುಡಿದರೂ ದಣವಾಗುದ್ದು’ (ರಾಘವೇಂದ್ರ ಲೋಗಿಂ, ಸೇ. 16), ವೀರೇಶ್ ಅವರ ಸಂದರ್ಭನ ಕಣ್ಣ ತೆರೆಸುವ ಹಾಗಿದೆ. ಎಲ್ಲ ಅನುಕೂಲಗಳಿಂದಾಗಿ ಜೀವನ ಸಾಿಸುವದಕ್ಕು ಸ್ತುತಿಯೊಂದು ಹೆಚ್ಚೆಗೂ ಸಾಾಲು ಎದುರಿಸುತ್ತ ಜೀವಿಸುವದಕ್ಕು ಇರುವ ವ್ಯಾತ್ಯಾಸವನ್ನು ವೀರೇಶ್ ಅವರಿಂದ ಕಲಿಯಬಹುದು.

—ರಾಚಿವ್ ಎನ್. ಮಾಗ್ಲಾ, ಸಕಲೇಶಪುರ

ಬುಗ್ರ್ ಹೌಸೆನ್ ಪ್ರವಾಸಕಥನ್

‘ಜಮನಿಯ ಮಕುಟ ಬುಗ್ರ್ ಹೌಸೆನ್’ (ಎಂ.ಎ. ವಿಜಯಲಕ್ಷ್ಮಿ, ಸೇ. 23) ಅವರ ಪ್ರವಾಸಕಥನ ಓದಿ ಪುಳಕಿತಳಾದೆ. ಜಮನಿಯಲ್ಲಿರುವ ಚಿಕ್ಕಸ್ಟನ ಮಗನ ಮನೆಗೆ ಹೋಗಿ ವಿಶ್ವದ ಅತ್ಯಾತ ಉದ್ದದ ಕ್ಷಾಸೆಲ್ ನೋಡುವ ಅನೆ ಹೆಚ್ಚಾಗಿದೆ.

—ಡಾ. ಶೀಲಾ, ಚೆಂಗಳೂರು

ಅಡುಗೆ ಕಲೆ, ಹೊಸ ಕಳೆ

‘ಅಡುಗೆ ಕಲೆ, ಹೊಸ ಕಳೆ’ (ವಿಶಾವಿ ಎನ್. ಸೇ. 23) ಲೇಖನ ಯೂಟ್ಯೂಬ್ ಅಡುಗೆ ಚಾನಲ್‌ಗಳ ಪ್ರಪಂಚವನ್ನೇ ತರೆದಿಟ್ಟಿದೆ. ಕೊರೆನಾ ಕಾಲಫ್ರಿಡ್‌ವು ಈ ರೀತಿಯ ಅಡುಗೆ ಚಾನಲ್‌ಗಳ ಉಗಮಕ್ಕೆ ನಾದಿ ಹಾಡಿ, ಈಗ ಅದೊಂದು ದೊಡ್ಡ ಉದ್ದಮವಾಗಿ ಬೆಳೆಯುತ್ತಿರುವುದು ಸಂತೋಷಕರ ಸಂಗತಿ. ಸಾಮಾನ್ಯವಾಗಿ ವಧುಪರೀಕ್ಕೆಯಲ್ಲಿ ಹುಡುಗಿಗೆ ಕೇಳುತ್ತಿದ್ದ ‘ಅಡುಗೆ ಮಾಡಲು ಬರುತ್ತೇನಮ್ಮೆ?’ ಎನ್ನು ಪ್ರತ್ಯೇಕೀಯೇ ಈಗ ಉದ್ದೇಶಿಸುವದಲ್ಲಿ! ಅಂಗೀಯಗಲದ ಪರದೆಲೆಂದ ತರಹೇವಾರಿ ರಸಾಯಕ ತಯಾರಿಸುವ ವಿಧಾನವು ‘ಪಾಕ ಪಾಂಡಿತ್ಯವೂ ಕಲೆ’ ಎಂಬುದನ್ನು ತೋರಿಸಿಕೊಡುತ್ತಿದೆ.

—ಟಿ. ಎಸ್. ಪ್ರತಿಭಾ, ಚಿತ್ರದುಗ್ರ



ಲೇಖನ ಅದ್ವಿತವಾಗಿದೆ. ಅವರು ಹೇಳಿದಂತೆ ಯೂಟ್ಯೂಬ್‌ನ ಹೆಚ್ಚಾರ್ ಇಚ್ಚನ್ ಚಾನಲ್‌ ನೋಡಿ, ಉತ್ತರ ಭಾರತದ ಹಲವು ಬಗೆಯ ತಿನಿಸುಗಳನ್ನು ಕಲೆತ್ತಿ, ಅದರ ಪ್ರಯೋಗವನ್ನು ಮಾಡಿ, ರುಚಿಯಾಗಿದೆಯೇ ಎಂದು ಯಜಮಾನರನ್ನು ಕೇಳಿ, ಅವರಿಂದ ಶಹಬ್ದೀಸ್‌ಗಿರಿಯನ್ನು ಪಡೆದ ಮಿಷಿ ಇದೆ.

—ಮಧುಮತಿ ಅಭಿಜೇಂ, ಚಿತ್ರದುಗ್ರ

ಇಂತಿ ನಮಸ್ಕಾರಗಳು

‘ಇಂತಿ ನಮಸ್ಕಾರಗಳು’ (ನೂತನ್ ದೋತೇಂಬ್, ಸೇ. 23) ಲೇಖನ ಜೆನ್ನಾಗಿತ್ತು. ಆದರೆ ಅದರಲ್ಲಿ ಇಮ್ಮೇರು ಮಾಡಿ ಅಡ್ಡಕ್ಕೆ ಎ.ಸಿ. ಕಿರಣ್ ಕುಮಾರ್, ಹಾಸನದ ‘ಬಾಲಕರ ಸಕಾರ ಪ್ರೌಢಶಾಲೆಯಲ್ಲಿ ಒದಿದ್ದಾರ ಎಂದಿದೆ. ಅವರು ಹಾಸನದ ಮುನ್ನಿಪಲ್ ಹೈಸ್ಕೂಲಿನಲ್ಲಿ ಒದಿದ್ದಾರ. —ಸಿ.ಎಸ್. ರಾಮಕೃಷ್ಣ, ಚೆಂಗಳೂರು

ಮಂಡೊಕ ಲೋಕದ ಆಕ್ಷನ್ ಕಟ್ಟ

‘ಮಂಡೊಕ ಲೋಕದ ಆಕ್ಷನ್ ಕಟ್ಟ’ (ಪದ್ಮನಾಭ ಭಟ್, ಸೇ. 16) ಚಿತ್ರಪಟದಲ್ಲಿ ಕಟ್ಟೆಗಳ ಚಿತ್ರಗಳನ್ನು ತಮ್ಮ ಕ್ಷಾಮೇರಾ ಕಟ್ಟೆನಲ್ಲಿ ಸೇರಿ ಹಿಡಿದಿರುವ ಅಜರ್ ಸೆಟಿಯಾಡಿ ಅವರಿಗೆ ಹ್ಯಾಟ್ ಆಫ್. ಅವರ ಭಾಯಾಗ್ರಹಣಕ್ಕೆ ಕಟ್ಟೆಗಳು ಮಾರುಹೊಗಿ ಪ್ರೋಫ್ ಕೊಡುತ್ತಿವೆ. ಅವರ ಕ್ಷಾಮೇರಾದಲ್ಲಿ ಇಡೀ ವಿಶ್ವದ ಸೌಂದರ್ಯವೇ ಅಡಗಿದೆ ಎಂದು ಅನಿಸ್ತುದ್ದ.

—ದೀಪಾಲಿ ಎಸ್. ಕೂಡಿಗಿ, ವಿಜಯನಗರ

ಗಂಡುಮಕ್ಕಳನ್ನು ಬೆಳೆಸೋಂದು ಹೇಗೆ?

‘ಗಂಡು ಮಕ್ಕಳನ್ನು ಬೆಳೆಸುವುದು ಹೇಗೆ?’ (ರಾಜಲಕ್ಷ್ಮಿ ಕೋಡಿಬೆಟ್ಟು, ಸೇ. 16) ಮುಖಪ್ರಯ ಮತ್ತು ಲೇಖನ ವರದೂ ಜೆನ್ನಾಗಿ ಮೂಡಬಂದಿವೆ. ಲೇಖಿಕ ಹಲವಾರು ವಿಷಯಗಳನ್ನು ಪ್ರೋಫರಿಗೆ ಮನದಟ್ಟು ಮಾಡಿಸಿದ್ದಾರೆ. ಸುಮತಿ, ಚಿತ್ರ, ಅಶ್ವಿನಿ ದೇಸಾಯಿ ಎಲ್ಲರ ಅಭಿಪ್ರಾಯವೂ ಉಪಯುಕ್ತವಾಗಿದೆ.

—ಎ. ಎಸ್. ಉಪಾ ಪ್ರಕಾಶ್, ಮೈಸೂರು

ಉದಿಯೋಳಿಗಿನ ಕಂಡ ಮಧುಮೇಹ

‘ಉದಿಯೋಳಿಗಿನ ಕಂಡ ಮಧುಮೇಹ’ (ಉಮಾ ಅನಂತ್, ಸೇ. 30) ಉಪಯುಕ್ತವಾದ ಮಾಹಿತಿ ಹೊಂದಿದೆ. ನಾವು ಹಲವಾರು ಹೈದ್ದುರುಗಳನ್ನು ಸಮಕ್ಕೆ ಭೇಟಿಯಾದಾಗ ಹೇಳಲು ಶೋಚರೆ ನಾಚೋಳ್ಯತ್ವವೇ. ಇಂತಹ ಸಂದಿಗ್ಗ ಸ್ನಿಫೆಲ್‌ಗಳನ್ನು ಎದುರಿಸುವವರಿಗೆ ಇದು ಕೈಟಿಡಿ ಇದ್ದ ಹಾಗಿದೆ.

—ಸೇತುರಾವ್ ಕುಲಕೋರ್, ಚೆಂಗಳೂರು

ಕೃತಿ ಸಂದರ್ಭನ್

‘ತಾಯಿನ ಪಾಟ್-ಟೇಮ್ ಜಾಬ್ ಅಲ್ಲ’ (ಪದ್ಮನಾಭ ಭಟ್, ಸೇ. 23) ಶ್ರುತಿ ಹರಿಹರನ್ ಕುರಿತಾದ ಲೇಖನ ಉತ್ತಮವಾಗಿತ್ತು. ಶ್ರುತಿ ಅವರು ‘ಹೇಡ್ ಬುಜ್’ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹೊರತಾದ ಪ್ರಧಾನ ಭೂಮಿಕೆಯ ಹೊಂತ ಹೊಡ್ಡಿರುವುದು ಅವರ ಪ್ರತಿಭೆಯ ಹಿರಿಸಣಕ್ಕೆ ದೋತ್ತರೆ. ನಾಯಕಿ ಪಾತ್ರಕ್ಕೆ ಅಯ್ಯಿಯಾದರೆ ಮಾತ್ರ ಜನಮನಷೆ ಹತ್ತಿರ ಆಗುತ್ತಾರೆ ಎನ್ನುವ ಮನೋಭಾವ ಬದಲಾಗಬೇಕಿದೆ. ಬಹಳ ಕಾಲದ ಅನಂತರ ಚಿತ್ರರಂಗಕ್ಕೆ ಮರು ಎಂಟ್ ಕೊಡುತ್ತಿರುವ ಅವರಿಗೆ ಈ ಪ್ರಯತ್ನದಲ್ಲಿ ಯಶಸ್ವಿ ಕೇಗೂಡಲೆ.

—ಎಸ್. ಸಿದ್ದಾಧನ್, ಉಪಮಿ

